

## ನಹಕಂದಾಯ ಅಧಿಕಾರಿ (ಶ್ರೀರಾಮಮಂದಿರ) ವಲಯ

### 1. ನಹಕ ಕಂದಾಯ ಅಧಿಕಾರಿಗಳ ಕಳೇರಿಯ ಕಾರ್ಯಗಳು ಮತ್ತು ಕರ್ತವ್ಯಗಳು :

ಅ. ಕಳೇರಿಯ ಹೆಸರು : ನಹಕ ಕಂದಾಯ ಅಧಿಕಾರಿ (ಶ್ರೀರಾಮಮಂದಿರ) ವಲಯ ಬೆಂಗಳೂರು ಮಹಾನಗರ ಪಾಲಿಕೆ,  
ಭಾಷ್ಯಂ ಪಾರ್ಕ್, ಸಂಪಿಗೆ ರಸ್ತೆ. ಬೆಂಗಳೂರು-21  
ದೂರವಾಣಿ : 22975638

ಆ. ರಚನೆ :

**ಜಂಟಿ ಆಯುಕ್ತರು (ಪೆಟ್ಟಿಮು)**

**ಕಂದಾಯ ಅಧಿಕಾರಿ (ಪೆಟ್ಟಿಮು)**

**ನಹಾಯಕ ಕಂದಾಯ  
ಅಧಿಕಾರಿ(ಶ್ರೀರಾಮಮಂದಿರ)ವಲಯ**

**ವ್ಯವಸ್ಥಾಪಕರು**

ಮೌಲ್ಯ ಮಾಪಕರು	ಕಂದಾಯ ಪರಿವೀಕ್ಷಕರು	ಕಂದಾಯ ವಸೂಲಿಗಾರರು
--------------	-------------------	------------------

ಸ್ತುತಿ ದಜ್ಞ ಗುರುತಿರು	ದೈತಿ ದಜ್ಞ ಗುರುತಿರು	ನಾಲ್ಕನೇ ದಜ್ಞ ಸೌಕರ್ಯ
----------------------	--------------------	---------------------

ಇ. ಕಾರ್ಯಗಳು ಮತ್ತು ಕರ್ತವ್ಯಗಳು : ನಹಕ ಕಂದಾಯ ಅಧಿಕಾರಿ (ಶ್ರೀರಾಮಮಂದಿರ) ವಲಯ ವ್ಯಾಪ್ತಿಯಲ್ಲಿ ಬರುವ ವಾಡ್‌ ಸಂಖ್ಯೆ:97, 98 ಮತ್ತು 108 ರಲ್ಲಿನ ಸ್ವತ್ತಗಳನ್ನು ಕಂದಾಯ ವ್ಯಾಪ್ತಿಗೆ ತರುವುದು. ಅಂದರೆ ಖಾತಾ ವರ್ಗಾವಣೆ, ಖಾತಾ ನೋಂದಾವಣೆ, ಖಾತಾ ವಿಭಜನೆ ಮತ್ತು ಖಾತಾ ಒಂದುಗೂಡಿನುವಿಕೆ ಕಡತಗಳ ನಿರ್ವಾಹಣೆ, ಸ್ವತ್ತಗಳೀಂದ ಕಂದಾಯ ವಸೂಲಾತಿ, ಚುನಾವಣೆ ಕೆಲಸ ಮತ್ತು ಜನಗಣತಿ ಕೆಲಸ ಹಾಗೂ ಮೇಲಿನ ಅಧಿಕಾರಿಗಳು ಸೂಚಿಸುವ ಕೆಲಸಗಳ ನಿರ್ವಹಣೆ. ಕಂದಾಯ ನಿರ್ದಾರಣೆ ವಿರುದ್ಧ ಸಲ್ಲಿಸಲಾದ ಮೇಲ್ಮೈ ಅಜ್ಞಾನಗಳ ವಿಲೇವಾರಿ ಇತ್ತಾದಿ.

**2. ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು :**

ಕ್ರಮ ಸಂಖ್ಯೆ	ಅಧಿಕಾರಿ / ನೇರರ ಹೆಸರುಗಳು ಮದ್ದಿಯ ವಿವರಗಳು	ಅಧಿಕಾರಿ / ನೇರರ ಕರ್ತವ್ಯ, ಜವಾಬ್ದಾರಿ ಹಾಗೂ ನಗರ ಪಾಲಿಕೆಯ ವಿವಿಧ ಕಾರ್ಯದೆಯಡಿ ನಿರ್ವಹಿಸುವ ಕೆಲಸ ಕಾರ್ಯಗಳ ವಿವರಗಳು
1	ಸಹ ಕಂದಾಯ ಅಧಿಕಾರಿ ಶ್ರೀ.ಎನ್.ಸುರೇಶ್ (ಪ್ರೊಫೆಸರ್)	<ul style="list-style-type: none"> <li>* ಸಹ ಕಂದಾಯ ಅಧಿಕಾರಿಯವರ ಪ್ರಮುಖ ಕರ್ತವ್ಯ, ಕಂದಾಯ ಹೋಲ್ಯು ಮಾಪನ ಹಾಗೂ ಆಸ್ತಿ ತೆಗೆದೆರುವ ವಸೂಲಾತಿ ಮೇಲ್ಮೈಚಾರಣೆ ಮಾಡುವುದು.</li> <li>* ಕಂದಾಯ ಪರಿವೀಕ್ಷಿಕೆಯ ಹಾಗೂ ಕಂದಾಯ ವಸೂಲಿಗಾರರ ಕರ್ತವ್ಯದ ಯೋಧೆಗಳ ಬಗ್ಗೆ ಕಂದಾಯ ಅಧಿಕಾರಿಗಳಿಗೆ ವರದಿ ಮಾಡುವುದು.</li> <li>* ಹೆಸರು ಕಂದಾಯ ನಿಗದಿಕರಣದ ಬಗ್ಗೆ ಕಟ್ಟಿಡುತ್ತಿರುತ್ತಿರುವುದು.</li> <li>* ಹೆಸರು ಕಂದಾಯ ದುರುಪ್ಯತ್ವದ ಮನರ್ಥ ನಿಗದಿ ಮಾಡುವುದು.</li> <li>* ತೆಗೆದೆರುವ ಅಂತರ್ಭೂತ ಸಾಧನೆಯ ಸಭೆಗಳಿಗೆ ಹಾಜರಾಗುವುದು.</li> <li>* ಕಂದಾಯ ಇಲಾಖೆಯ ವಲ್ಲಾ ವ್ಯವಹಾರಗಳನ್ನು ಕಾರ್ಯಗತಗೊಳಿಸುವುದು ಆಗಾಗೆ ಕಂದಾಯದ ಬಾಕಿ ವಿವರಗಳನ್ನು ಪಟ್ಟಿ ಮಾಡಿ ಮೇಲಾಧಿಕಾರಿಗಳಿಗೆ ವರದಿ ಮಾಡುವುದು.</li> <li>* ತಮ್ಮ ವ್ಯಾಪ್ತಿಗೆ ಬರುವಂತಹ ಸಿಬ್ಬಂದಿಗಳಿಗೆ ಕೆಲಸ ಕಾರ್ಯಗಳನ್ನು ಹಂಚುವುದು ಹಾಗೂ ಅಧಿಕಾರಿ ಸಿಬ್ಬಂದಿಗಳಿಗೆ ವೇತನ ಬಟ್ಟವಾಡಿ ಮಾಡುವುದು.</li> <li>* ಸಹ ಕಂದಾಯ ಅಧಿಕಾರಿಯವರು ಪ್ರತಿ ವಾರಾಂತ್ಯಾದಲ್ಲಿ ತಮ್ಮ ದಿನಚರಿಯನ್ನು ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು.</li> </ul>
2	ಕಳೇರಿ ವ್ಯವಸ್ಥಾಪಕರು ಶ್ರೀಮತಿ. ಟಿ. ಲಲಿತ	<ul style="list-style-type: none"> <li>* ಉಪ ವಿಭಾಗ ಕಳೇರಿಯ ವ್ಯವಸ್ಥಾಪಕರ ನೇರ ಸಂಪರ್ಕ ಕೆಕ್ಕೆ ಒಳಪಟ್ಟಿದ್ದು, ಗುಮಾಸ್ತರುಗಳಿಗೆ ಮೇಲ್ಮೈಚಾರಿಕಾರಿಯತ್ವಾರ್ಥ.</li> <li>* ಕಂದಾಯ ಉಪವಿಭಾಗದ ಕಾರ್ಯ ವೈಲಿರಿಗೆ ಅವರುಗಳು ಜವಾಬ್ದಾರರಾಗಿರುತ್ತಾರೆ. ಕಳೇರಿಯಲ್ಲಿನ ವಲ್ಲಾ ನಿಗದಿತ ದಸ್ತಾವೇಜಿಗಳನ್ನು ನಿರ್ವಹಿಸಲಾಗುತ್ತಿದೆಯೇ ಎಂಬುದರ ಬಗ್ಗೆ ನಿಗಾರಿಸುವುದು.</li> <li>* ಸಹ ಕಂದಾಯ ಅಧಿಕಾರಿಗಳಿಗೆ ವ್ಯವಸ್ಥಾಪಕರ ಮುಖಾಂತರ ವಲ್ಲಾ ಕರ್ತವ್ಯಗಳನ್ನು ಕಳುಹಿಸಬೇಕು ಕಳೇರಿಯ ವ್ಯವಹಾರದಲ್ಲಿ ಯಾವುದೇ ವಿಳಿಂಬ ಆಗಂತೆ ನೋಡಿಕೊಳ್ಳುವುದು.</li> <li>* ಕಂದಾಯ ವಸೂಲಿಗಾರರು ಕಂದಾಯ ವಸೂಲಾತಿಯ ನಿರ್ವಹಣೆ ಬಗ್ಗೆ ಪರಿಶೀಲನೆ ಮಾಡುವುದು.</li> <li>* ಲೆಕ್ಕೆ ಪರಿಶೀಲನಾ ವರದಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು.</li> </ul>
3	ಪ್ರಥಮ ದಜ್ಞ ಗುಮಾಸ್ತರು ಕವಿತಾ. ಎಂ. ವೈ.	<ul style="list-style-type: none"> <li>* ಪ್ರಥಮ ದಜ್ಞ ಗುಮಾಸ್ತರು ಎಕ್ಸ್‌ಪ್ರೈಸರ್ ಅಗಿ ಕಾರ್ಯ ನಿರ್ವಹಿಸುವುದು.</li> <li>* ಸಿಬ್ಬಂದಿ ವರ್ಗದವರ ವೇತನದ ಬಿಲ್ಲುಗಳ ನಿರ್ವಹಣೆಗೆ ರಜಾ ಮಂಜೂರಾತಿ, ವೇತನದಲ್ಲಿ ಕಟ್ಟಾವಣೆ ಹಾಗೂ ವಹಿಗಳ ನಿರ್ವಹಣೆ.</li> <li>* ದೃಷ್ಟಿಯಿಂದ ಕಂದಾಯ ವಸೂಲಾತಿ ಹಾಗೂ ಜಮೆ ಮಾಡಿರುವ ಬಗ್ಗೆ ಪರಿಶೀಲನೆ, ವಸೂಲಾತಿಯ ದೃಷ್ಟಿಯಿಂದ ಹಾಗೂ ಮಾಸಿಕ ವಿವರಗಳನ್ನು ಮುಖ್ಯ ಲೆಕ್ಕಾಧಿಕಾರಿಯವರಿಗೆ ಸಲ್ಲಿಸುವುದು.</li> <li>* ತಿಂಸ್ಯಾತ ಜೆಕೆನ್‌ಎಸ್‌ ವಹಿಯ ನಿರ್ವಹಣೆ ಹಾಗೂ ತಿರಸ್ಯಾತ ಜೆಕೆನ್</li> </ul>

		<p>ಮೊತ್ತದ ವಸೂಲಾತಿ ಬಗ್ಗೆ ಪರಿಶೀಲನೆ ಮಾಡುವುದು.</p> <ul style="list-style-type: none"> <li>* ವಿಭಾಗಿಯ ಗುಮಾನ್ತರುಗಳ ಕಾರ್ಯಗಳ ಪರಿವೀಕ್ಷೆ ಹಾಗೂ ಡಿ.ಸಿ.ಬಿ. ಪಹಿಗಳ ನಿರ್ವಹಣೆಯ ಬಗ್ಗೆ ಪರಿಶೀಲನೆ.</li> <li>* ವಲಯದ ಲೆಕ್ಕ ಪರಿಶೋಧನೆಯ ಪರದಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಬಗ್ಗೆ.</li> </ul>
4	<b>ವಿಭಾಗಿಯ ಗುಮಾನ್ತರು</b> 1) ಶ್ರೀ.ಎನ್. ನಿಂಗರಾಜು, ದ್ವಿ.ದ.ನು ವಾರ್ಡ್:108 2) ಶ್ರೀ. ಎನ್.ಪಿ.ಗಂಗಾಧರ್, ದ್ವಿ.ದ.ನು ವಾರ್ಡ್:97 3) ಶ್ರೀ.ಪಿ.ಮುಂಜುನಾಥ ಸ್ವಾಮಿ, ದ್ವಿ.ದ.ನು, ವಾರ್ಡ್:98	<ul style="list-style-type: none"> <li>* ವಿಭಾಗಿಯ ಲೆಕ್ಕಗಳು ಅವರುಗಳ ವಾರ್ಡ್‌ಗೆ ಸಂಬಂಧಪಟ್ಟಂತೆ ಖಾತಾ ವರ್ಗಾವಣೆ, ವಿಭಜನೆ, ವೇಕೆನ್ನೀ ರೇಮಿಷನ್, ಕಂದಾಯ ನಿಗದಿ, ಅಪೀಲು ಕಡತಗಳ ನಿರ್ವಹಣೆ ಮಾಡುವುದು.</li> <li>* ಕಂದಾಯ ವಸೂಲಿಗಾರರ ಢೇನಂದಿಕ ವಸೂಲಾತಿಯನ್ನು ರಸೇದಿ ಮುಸ್ತಕ ಹಾಗೂ ವಿದ್ರು ಮುಸ್ತಕದೊಂದಿಗೆ ತನಿಖೆ ಮಾಡುವುದು.</li> <li>* ವಾರ್ಡ್ ಡಿ.ಸಿ.ಬಿ. ಪಹಿಗಳ ನಿರ್ವಹಣೆ ಹಾಗೂ ಖಾತಾ ವರ್ಗಾವಣೆ ಅಜ್ಞ ಜೊತೆ ಸಲ್ಲಿಸಲಾದ ದಾಖಲಾತಿಗಳ ಪ್ರತಿಗಳನ್ನು ಮೂಲ ದಾಖಲಾತಿಗಳೊಂದಿಗೆ ತಾಳೆ ಮಾಡುವುದು.</li> </ul>
5.	<b>ಮೌಲ್ಯಮಾಪಕರು</b> 1) ಶ್ರೀ. ಆರ್. ಯತೀರಾಜ್, ವಾರ್ಡ್:97	<ul style="list-style-type: none"> <li>* ಮೌಲ್ಯಮಾಪಕರು ಅವರುಗಳಿಗೆ ಸಂಬಂಧಿಸಿದ ವಾರ್ಡ್‌ನ ಕಂದಾಯ ನಿಗದಿಕರಣ ಹಾಗೂ ಕಂದಾಯ ವಸೂಲಾತಿಗಳಿಗೆ ಜವಬ್ದಾರಿಯಾಗಿರುತ್ತಾರೆ.</li> <li>* ಹೊಸ ಕಂದಾಯ ನಿಗದಿಕರಣದ ಬಗ್ಗೆ ಪರಿಶೀಲನೆ ಪ್ರತಿ ತಿಂಗಳು ಕಫೀರಿಗೆ ವಿವರ ನೀಡುವುದು.</li> <li>* ವಾರ್ಡ್ ಮಟ್ಟದಲ್ಲಿ ಸಾಮಾನ್ಯ ಸರ್ವೇ ಮಾಡುವುದು ಕರ್ದಾಯದ ಬಾಕಿ ವಸೂಲಾತಿ ಬಗ್ಗೆ ವಾರೆಂಟ್ ಗಳನ್ನು ನೀಡುವುದು ಹಾಗೂ ಬಾಕಿ ವಸೂಲಾತಿ ಬಗ್ಗೆ ಕ್ರಮ ಕೈಗೊಳ್ಳುವುದು.</li> <li>* ವಾರ್ಡ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರಿಗೆಯಿಂದ ತಪ್ಪಿಸಿಕೊಂಡಿರುವ ಪ್ರಕರಣಗಳನ್ನು ಗುರುತಿಸಿ ಅವುಗಳಿಗೆ ಕಂದಾಯ ನಿಗದಿಪಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು.</li> <li>* ಕಟ್ಟಡದ ಉಪಯೋಗದ ಬದಲಾವಣೆಯ ಬಗ್ಗೆ ಪರದಿ ನೀಡುವುದು.</li> <li>* ತೆರಿಗೆಯಿಂದ ವಿನಾಯಿತಿ ಹೊಂದಿರುವ ಪ್ರಕರಣಗಳ ಬಗ್ಗೆ ಪರದಿ ಸಲ್ಲಿಸುವುದು.</li> <li>* ವಾರ್ಡ್ ಸಂಬಂಧಪಟ್ಟ ಕಂದಾಯದ ಬೇಡಿಕೆ ಹಾಗೂ ವಸೂಲಾತಿ ಬಗ್ಗೆ ಜವಾಬ್ದಾರಾಗಿದ್ದು, ಕಂದಾಯ ವಸೂಲಿಗಾರರ ರಸೇದಿ ಮುಸ್ತಕಗಳನ್ನು ಆಗಾಗ್ ಪರಿಶೀಲನೆ ವ್ಯಾತ್ಯಾಯಗಳೇನಾದರು ಇಡ್ಲಿ ಪರದಿ ಮಾಡುವುದು.</li> <li>* ಕಂದಾಯ ನಿಗದಿಯ ಬಗ್ಗೆ ತಕರಾರು ಅಜ್ಞ ಹಾಗೂ ಮೇಲ್ಮೈಗಳ ಬಗ್ಗೆ ಮಾರ್ಚಾವಾದ ಪರದಿ ಸಲ್ಲಿಸುವುದು.</li> <li>* ಮೌಲ್ಯಮಾಪಕರು ತಮ್ಮ ದಿನಸಿತ್ಯದ ದಿನಚರಿಯನ್ನು ಸಹ ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು. ಸಹ ಕಂದಾಯ ಅಧಿಕಾರಿಯವರು ಅವುಗಳನ್ನು ಪರಿಶೀಲನೆ ಮಾಡಿ ಕಂದಾಯ ಅಧಿಕಾರಿಯವರಿಗೆ ಕಳುಹಿಸುವುದು.</li> </ul>
6.	<b>ಕಂದಾಯ ಪರಿವೀಕ್ಷಕರು:</b> 1) ಶ್ರೀ.ಆರ್.ನರಸಿಂಹಚಾರ್           ವಾರ್ಡ್:108	<ul style="list-style-type: none"> <li>* ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳ ಕಂದಾಯ ನಿಗದಿಕರಣದ ಬಗ್ಗೆ</li> <li>* ಸ್ವಷ್ಟಗಳ ಖಾತಾ ವಿಭಜನೆಯ ಪ್ರಕರಣಗಳನ್ನು ಪರಿಶೀಲನೆ ಮಾಡಿ</li> </ul>

	<p>2)ಶ್ರೀ.ಜಿ.ಮೂತ್ರೀ ವಾಡೆ:108</p> <p>3)ಶ್ರೀ.ಸಿ.ಜಿ. ಜನಾರ್ಥನ್ ವಾಡೆ:98</p> <p>4)ಶ್ರೀ.ಡಿ. ಬನವಯ್ಯ ವಾಡೆ:97</p>	<p>ಪಗಾವಣೆಗಾಗಿ ಪರದಿ ಸಲ್ಲಿಸುವುದು.</p> <ul style="list-style-type: none"> <li>* ಅಫೀಲು ಅಜ್ಞ ಹಾಗೂ ರೆಮಿಷನ್ ವಿಷಯಗಳ ನಿರ್ವಹಣೆ</li> <li>* ಸ್ವತ್ಸುಗಳಲ್ಲಿ ಹೆಚ್ಚಿರಿ ನಿರ್ಮಾಣ, ಅನಧಿಕೃತ ಕಟ್ಟಡಗಳ ನಿರ್ಮಾಣ ಹಾಗೂ ಕಂದಾಯ ನಿರ್ದಿಷ್ಟ ನಿರ್ದಿಷ್ಟ ಕಟ್ಟಡಗಳನ್ನು ಪರಿಶೀಲಿಸಿ ಕಂದಾಯ ನಿಗದಿಯ ಬಗ್ಗೆ ಪರದಿ ಸಲ್ಲಿಸುವುದು.</li> <li>* ಕಂದಾಯ ವಸೂಲಾತಿ ಆಗದೇ ಇರುವ ಪ್ರಕರಣಗಳಲ್ಲಿ, ವಾರೆಂಟ್ ಜಾರಿ ಮಾಡುವುದು.</li> <li>* ಸಹ ಕಂದಾಯ ಅಧಿಕಾರಿಗಳು ಆಗಿಂದಾಗ್ನಿ ನೀಡಲಾದ ಕೆಲಸ ಕಾರ್ಯಗಳ ನಿರ್ವಹಣೆ.</li> <li>* ಕಂದಾಯ ಪರಿವೀಕ್ಷಕರು ಸಾಖ್ತಾಹಿಕ ದಿನಚರಿಯನ್ನು ವಾರದ ಮೊದಲನೇ ದಿನ ಸಹ ಕಂದಾಯ ಅಧಿಕಾರಿಯವರಿಗೆ ಸಲ್ಲಿಸುವುದು.</li> </ul>
7.	<p><b>ಕಂದಾಯ ವಸೂಲಿಗಾರರು:</b></p> <p>1) ಶ್ರೀ. ಹೆಚ್.ಸಿ. ಕೆರಣ್ ಕುಮಾರ್ ವಾಡೆ:108</p> <p>2) ಶ್ರೀ.ಡಿ.ರಾಜೇಶ್ವರ್ ವಾಡೆ:108</p> <p>3) ಶ್ರೀ. ಎಂ. ರಮೇಶ್ ವಾಡೆ:108</p> <p>4) ಶ್ರೀ.ಹೆಚ್.ಮಹೇಶ್ ವಾಡೆ:98</p> <p>5) ಕು: ಜೆ. ವಿಭಾ ವಾಡೆ:98</p> <p>6) ಶ್ರೀ. ಸಿ. ರಾಮಚಂದ್ರಯ್ಯ ವಾಡೆ:97</p> <p>7) ಶ್ರೀ.ಎಂ. ಶ್ರೀನಿವಾಸ್ ವಾಡೆ:97</p> <p>8) ಶ್ರೀಮತಿ.ಇ. ಶ್ವೇತಾ</p>	<ul style="list-style-type: none"> <li>* ಕಂದಾಯ ವಸೂಲಿಗಾರರು ಮೌಲ್ಯ ಮಾಪಕರ ನಿಯಂತ್ರಣದಲ್ಲಿದ್ದು, ಅವರ ಆದೇಶದ ಅನುಸಾರ ಕಂದಾಯ ವಸೂಲಾತಿ ಹಾಗೂ ಇತರೇ ಕಾರ್ಯಗಳನ್ನು ನಿರ್ವಹಿಸುವುದು, ಮಹಾನಗರ ಪಾಲಿಕೆಯ ಕಂದಾಯ ವಸೂಲಾತಿ ಮಾಡುವುದು ಇವರ ಜವಾಬ್ದಾರಿಯಾಗಿರುತ್ತದೆ.</li> <li>* ಕಳೆರಿಯಿಂದ ಬೇಡಿಕೆ ನೋಟೀಸನ್ನು ಪಡೆದುಕೊಂಡು ಹ್ಯಾಂಡ್ ಬುಕ್ ನಲ್ಲಿ ಬೇಡಿಕೆಯನ್ನು ನಮೂದಿಸುವುದು ಹ್ಯಾಂಡ್ ಬುಕ್ ಅನ್ನು ತಿಂಗಳಿಗೊಮೈ ಮೌಲ್ಯ ಮಾಪಕರು/ಕಂದಾಯ ಪರಿವೀಕ್ಷಕರ ಪರಿಶೀಲನೆಗೆ ತಯ ಅವರಿಂದ ಸಹಿ ಪಡೆಯುವುದು.</li> <li>* ನೋಟೀಸ್ ಹಾಗೂ ಸಮನ್ ಗಳನ್ನು ಸಕಾಲದಲ್ಲಿ ಹಾಗೂ ಸರಿಯಾಗಿ ವಿಶರಣೆ ಮಾಡುವುದು ಕಂದಾಯ ವಸೂಲಿಗಾರರು ನೋಟೀಸ್‌ಗಳನ್ನು ಒಂದು ವಾರದೊಳಗೆ ವಿಶರಿಸುವುದು.</li> <li>* ವಾರೆಂಟ್‌ಗಳನ್ನು ನೀಡುವ ಸಮಯದಲ್ಲಿ ಕಂದಾಯ ವಸೂಲಿಗಾರರು ಮೌಲ್ಯ ಮಾಪಕರಿಗೆ ಸಹಕಾರ ನೀಡುವುದು ಅತ್ಯವಶ್ಯಕವಾಗಿರುತ್ತದೆ.</li> <li>* ಖಾಲಿ ಇರುವ ಸ್ಥಳಗಳನ್ನು ಪರಿಶೀಲನೆ ಮಾಡಿ ಪರಿವೀಕ್ಷಕರ ಗಮನಕ್ಕೆ ತರುವುದು.</li> <li>* ನೋಟೀಸ್ ಅನ್ನು ಜಾರಿ ಮಾಡಿದ ನಂತರ ಕಂದಾಯ ವಸೂಲಿಗಾರರು ಕಂದಾಯವನ್ನು ವಸೂಲಿ ಮಾಡಿ ಕೆರ್ವಿ ಮಸ್ತಕದಲ್ಲಿ ದಾಖಲಾತಿ ಮಾಡುವುದು.</li> <li>* ಜಪ್ತಿ ವಾರೆಂಟ್‌ಅನ್ನು ಜಪ್ತಿ ಸಹಾಯಕ ಮುಖಾಂತರ ಸಂಬಂಧಿಸಿದವರಿಗೆ ಜಾರಿ ಮಾಡುವುದು ಜಪ್ತಿ ಮಾಡಿದ ಸರಂಜಾಮುಗಳನ್ನು ಮಹಾನಗರ ಪಾಲಿಕೆಯ ಗೋದಾಮಿಗೆ ತಲುಪಿಸುವುದು ವಾರೆಂಟ್ ಶುಲ್ಕವನ್ನು ವಸೂಲಿ ಮಾಡುವುದು.</li> <li>* ವಸೂಲಿ ಮಾಡಿರುವ ಕಂದಾಯಕ್ಕೆ ರಸೀದಿಯನ್ನು ಜರೂರಾಗಿ ನೀಡುವುದು ವಸೂಲಾತಿ ಮಾಡಿದ ಹೊತ್ತವನ್ನು ಮಾರನೇ ದಿನವೇ ಬ್ಯಾಂಕಿಗೆ ಜಪ್ತಿ ಮಾಡುವುದು.</li> <li>* ಸಹ ಕಂದಾಯ ಅಧಿಕಾರಿಗಳು ನಿಯೋಜಿಸಿದ ಕಾರ್ಯಗಳನ್ನು ತಪ್ಪದೇ ನಿರ್ವಹಿಸುವುದು.</li> <li>* ತಮ್ಮ ಸುಪರ್ವೀಸು ರಸೀದಿ ಮಸ್ತಕಗಳನ್ನು ಅಡಿಟ್ ಮಾಡಿಸುವುದು, ಮೂತ್ರೀಯಾಗಿರುವ ರಸೀದಿ ಮಸ್ತಕಗಳನ್ನು ದಸ್ತಾವೇಜು ವಿಭಾಗಕ್ಕೆ ನೀಡುವುದು.</li> </ul>

8.	<b>ಜಪ್ತಿ ಸಹಾಯಕರು:</b> 1) ಶ್ರೀ.ಶಂಕರ್	<ul style="list-style-type: none"> <li>* ದಿನ ನಿತ್ಯ ವಸೂಲಾಗುವ ಮೊಬಿಲಿನ್‌ನ್ನು ದಿನವೇಳೆ ವಸೂಲಾತಿ ಪಟ್ಟಿಯಲ್ಲಿ ನಮೂದಿಸುವುದು.</li> <li>* ವಸೂಲಾತಿ ಮಸ್ತಕದೊಂದಿಗೆ ತಾಳಿ ಮಾಡಿ ಆಸ್ತಿ ತೆರಿಗೆಯ ಮಾಸಿಕ ಡಿ.ಸಿ.ಬಿ. ಯನ್ನು ತಯಾರಿಸಿ ಪ್ರತಿ ತಿಂಗಳ 5 ನೇ ತಾರೀಖಿನಂದು ಸಲ್ಲಿಸುವುದು.</li> <li>* ಜಪ್ತಿ ಸಹಾಯಕರು ಕಂದಾಯ ವಸೂಲಾತಿ ಸಂಬಂಧ ಕಂದಾಯ ವಸೂಲೀಗಾರರಿಗೆ ಸಹಾಯ ಮಾಡುವುದು.</li> <li>* ಕಾರ್ಯ ನಿರ್ವಹಿಸುವ ಬಗ್ಗೆ ದಿನಂಪ್ರತಿ ದಿನಚರಿಯನ್ನು ವಾರದ ಮೊದಲನೇ ದಿನದಂದು ಸಹ ಕಂದಾಯ ಅಧಿಕಾರಿರವರಿಗೆ ಸಲ್ಲಿಸುವುದು.</li> </ul>
9.	<b>ದಪ್ತರ್ ಬಂದ್ರ್</b> (ಖಾಲ್)	<ul style="list-style-type: none"> <li>* ಕಾರ್ಯ ನಿರ್ವಹಿಸುವ ಸಿಬ್ಬಂದಿಯವರಿಗೆ ನೀಡಲಾದ ರಸೀತಿ ಮಸ್ತಕಗಳಿಗೆ ಇವರು ಜವಾಬ್ದಾರಾಗಿದ್ದು ರೇಣಿ ಮಸ್ತಕಗಳನ್ನು ಕಾರ್ಯ ನಿರ್ವಹಿಸಿಬ್ಬಂದಿಗಳಿಗೆ ನೀಡಿರುವ ಬಗ್ಗೆ ರಸೀದಿ ನೀಡಿಕೆ ಮಸ್ತಕದಲ್ಲಿ ದಾಖಲಾತಿ ಮಾಡಿ ಸಂಬಂಧಪಟ್ಟವರಿಂದ ಸ್ವೀಕೃತಿ ಪಡೆಯುವುದು ಆಡಿಟ್ ಆಗಿರುವ ರಸೀದಿ ಮಸ್ತಕದ ಕೌಟ್ಲ್ಯ ಫಾಯಿಲ್‌ಗಳನ್ನು ಸಂಗ್ರಹಿಸುವುದು.</li> <li>* ದಪ್ತರ್ ಬಂದ್ರ್ ರವರು ಕಳೇರಿಯ ಲೇಖನ ಸಾಮಗ್ರಿಗಳು ಹಾಗೂ ಹೀಲೋಪಕರಣಗಳ ವೇಹಿ ಹಾಗೂ ನೀಡಿಕೆ ವಹಿಗಳ ನಿರ್ವಹಣೆ ಹಾಗೂ ಜವಾಬ್ದಾರಿ ಮಾಡುವುದು.</li> <li>* ಜಪ್ತಿ ಮಾಡಿದ ವಸ್ತುಗಳ ನಿರ್ವಹಣೆ, ಕಂದಾಯ ಮೂರ್ಖವಾಗಿ ಹಾವಾತಿಸಿದ ನಂತರ ಸಂಬಂಧಪಟ್ಟ ಕಂದಾಯ ವಸೂಲೀಗಾರರ ದೃಢೀಕರಣದೊಂದಿಗೆ ಸದರಿ ವಸ್ತುಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸುವುದು.</li> </ul>
10.	<b>ಬೆರಳ್ಜಪ್ತಿಗಾರರು:</b> ಇಲ್ಲಾ—	<ul style="list-style-type: none"> <li>* ಬೆರಳ್ಜಪ್ತಿಗಾರರು ತಮಗೆ ವರ್ಷಿಸಿದ ಬೆರಳ್ಜಪ್ತಿನ ಕೆಲಸವನ್ನು ತ್ವರಿತವಾಗಿ ತಪ್ಪಿಲ್ಲದೆ, ಅಚ್ಚೆಕಟ್ಟಾಗಿ ಬೆರಳ್ಜಪ್ತಿ ಮಾಡುವುದು</li> <li>* ಬೆರಳ್ಜಪ್ತಿ ಮಾಡಿದ ಪ್ರತಿಗಳಲ್ಲಿ ಯಾವುದೇ ಒಪ್ಪು ತಪ್ಪಿಗಳಿಗೆ ಅವರೇ ಜವಾಬ್ದಾರಾಗಿರುತ್ತಾರೆ.</li> <li>* ಬೆರಳ್ಜಪ್ತಿಗಾರರು ಬೆರಳ್ಜಪ್ತಿ ಮಾಡಿದ ಶುದ್ಧ ಪ್ರತಿಗಳ ಎಡಭಾಗದಲ್ಲಿ ಅವರುಗಳ ಇನಿಸಿಯಲ್ ಹಾಗೂ ದಿನಾಂಕವನ್ನು ನಮೂದಿಸುವುದು.</li> <li>* ದಿನಂ ಪ್ರತಿ ಬೆರಳ್ಜಪ್ತಿ ಮಾಡಿದ ವಿವರಗಳ ಬಗ್ಗೆ ವಹಿಯ ನಿರ್ವಹಣೆ ಮಾಡುವುದು.</li> </ul>
11	<b>ನಾಲ್ಕನೇ ದಜ್ಞೆ ನೋಕರರು:</b> 1) ನಾರಾಯಣಮ್ಮೆ 2) ಎ. ಸಂಪತ್ತ್ ಕುಮಾರ್ (3) ಎನ್.ಸಿ.ಚನ್ನರಂಸಯ್ಯ 4) ಹೆಚ್.ಸಿ. ಅಳಸಿಗ್ನರ್ಯ್ಯ	<ul style="list-style-type: none"> <li>* ಇವರುಗಳು ಕಳೇರಿಯ ಮುಖ್ಯಸ್ಥರು ನಿರ್ದೇಶಿಸುವ ಕೆಲಸ ಕಾರ್ಯಗಳನ್ನು ಯಾವುದೇ ದೂರ ಬರದಂತೆ ನಿರ್ವಹಿಸುವುದು.</li> </ul>

**3.. ಮೇಲ್ವಿಚಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ಶೀಮಣಿನ ಕೈಗೊಳಿಸುವುದ್ದೀ ಅನುಸರಿಸುವ ಕ್ರಮಗಳು :** ಕಳೇರಿಯ ಸಿಬ್ಬಂದಿಯವರು ನಾರ್ವಜನಿಕರಿಂದ ಬಂದಂತಹ ಬಾತಾ ವರ್ಗಾವಣೆ, ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವ ಸಂಬಂಧ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧ ಪಟ್ಟಿ ವಾಡಣೆನ ಕಂದಾಯ ಪರಿವೀಕ್ಷಕರು ಹಾಗೂ ಮೌಲ್ಯಮಾಪಕರುಗಳಿಗೆ ಸ್ಥಳಪರಿಶೀಲನೆ ಹಾಗೂ ವರದಿಗಾಗಿ ನೀಡಿ, ಸದರಿ ವರದಿಯ ಮೇರೆಗೆ ಸಹ ಕಂದಾಯ ಅಧಿಕಾರಿಗಳು ಬಾತಾ ವರ್ಗಾವಣೆಗೆ ಮಂಜೂರಾತಿ ನೀಡಿ, ಬಾತಾ ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವಿಕೆಗೆ ಕಂದಾಯ ಅಧಿಕಾರಿಗಳು (ಪಚ್ಚಿಮ) ರವರಿಗೆ ವರದಿ ನೀಡಿ

ಸದರಿ ಅಧಿಕಾರಿಯವರಿಂದ ಅನುಮೋದನೆ ಪಡೆದ ನಂತರ ಸಾರ್ವಜನಿಕರಿಗೆ ದಾಖಲಾತಿಗಳನ್ನು ನೀಡುವುದು. ಕಂದಾಯ ನಿಗದಿಯ ಬಗ್ಗೆ ಮೇಲ್ಮೈ ಬಂದಂತಹ ಪ್ರಕರಣಗಳನ್ನು ಪರಿಶೀಲಿಸಿ, ತೀವ್ರಾನಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ಮಾಡಿ, ಮೇಲಾಧಿಕಾರಿಗಳ ತೀವ್ರಾನವನ್ನು ಅಭಿಲುದಾರರಿಗೆ ಮಾಹಿತಿ ನೀಡುವುದು.

4. **ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಂದಂಡನೆಗಳು** : ಮಾನ್ಯ ಆಯುಕ್ತರು, ಉಪ ಆಯುಕ್ತರು (ಕಂದಾಯ) ಜಂಟಿ ಆಯುಕ್ತರು (ಪೆಟ್ಟಿಮು) ರವರುಗಳು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ವಾಲಿಸಿ ಕ್ರಮವೇಹಿಸಲಾಗುವುದು.

5. ಅದರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ನಿಯಂತ್ರಣಾದಲ್ಲಿರುವ ಅಥವಾ ಅದರ ಉದ್ದೋಧಿಗಳು ಬಳಸುವ ನಿಯಮಗಳು, ವಿನಿಯಮನಗಳು, ಅನುಸೂಚಿಗಳು, ಕೈಟಿಡಿಗಳು ಮತ್ತು ದಾಖಲೆಗಳನ್ನು :

ಮಾನ್ಯ ಆಯುಕ್ತರು ನೀಡುವ ಸೂಚನೆಗಳು

6. **ಇಲಾಖೆ ಹೊಂದಿರುವ ದಸ್ತಾವೇಚುಗಳ ಪಟ್ಟಿ** :

1	ಹಾಜರಾತಿ ಮನ್ತ್ರಕ್	ಕೆ.ಟಿ.ಆರ್ ಮತ್ತು ಹಿ.ಆರ್. ರಿಜಿಸ್ಟರ್
2	ಸಿ.ಎಲ್. ರಿಜಿಸ್ಟರ್	ಅಸೆನ್‌ ಮೆಂಟ್‌ ರಿಜಿಸ್ಟರ್
3	ಲೇಟ್‌ ಅಟೆಡೆನ್ಸ್	ಮುಟ್ಟೀಷನ್‌ ರಿಜಿಸ್ಟರ್
4	ಜಲನವಲಯ ಮನ್ತ್ರಕ್	ಅಫೀಲ್‌ ರಿಜಿಸ್ಟರ್
5	ಸಂಬಳ ಬಟ್ಟವಾಡೆ ಮನ್ತ್ರಕ್	ರೆವಿಷನ್‌ ರಿಜಿಸ್ಟರ್
6	ಕ್ಯಾಶ್ ಬುಕ್	ದಿನವಹಿ ಪಸೂಲಾತಿ ಮನ್ತ್ರಕ್
7	ಚಕ್‌ ರಿಜಿಸ್ಟರ್	ಕೆದ್ರ ಮನ್ತ್ರಕ್
8	ಸಿಬ್ಬಂದಿಗಳ ಸೇವಾವಹಿಗಳು	ಬಾಕಿ ಪಟ್ಟಿ ಮನ್ತ್ರಕ್
9	ಮುಂಗಡ ಕಟ್ಟಾವಣೆ ರಿಜಿಸ್ಟರ್	ಹಾಷ್ಯಂಡ್ ಬುಕ್
10	ಇನ್‌ ವಡ್‌ ಮತ್ತು ಸೈಟ್‌ ವಡ್‌ ಮನ್ತ್ರಕ್	ಲೀನ್‌ ರಿಜಿಸ್ಟರ್
11	ಸ್ಟಾಕ್ ರಿಜಿಸ್ಟರ್	ಲೀನ್‌ ಡಿ.ಸಿ.ಬಿ. ರಿಜಿಸ್ಟರ್
12	ಪೀಠೋಪಕರಣಗಳ ಮನ್ತ್ರಕ್	ಬೆಂ.ಮ.ಪಾ.ಸ್ವತ್ತಗಳ ರಿಜಿಸ್ಟರ್
13	ರಸೀದಿಗಳ ನೀಡಿಕೆ ಮನ್ತ್ರಕ್	
14	ವಾರ್ಷಿಕ ವೇತನ ಬಡ್ಟಿ ಮಂಜೂರಾತಿ ಮನ್ತ್ರಕ್	
15	ಟೆಲಿಫೋನ್ ರಿಜಿಸ್ಟರ್	
16	ಆಡಿಟ್‌ ಪರಿಶೋಧನ ವರದಿ ಮನ್ತ್ರಕ್	
17	ಎ.ಸಿ. ಬಿಲ್‌ ಡಿ.ಸಿ. ಬಿಲ್‌ ರಿಜಿಸ್ಟರ್	

7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು :

ಸಹ ಕಂದಾಯ ಅಧಿಕಾರಿ ಶ್ರೀರಾಮಮಂದಿರ ವಲಯದ ವಾಡ್‌ ಸಂಖ್ಯೆ: 97, 98 ಮತ್ತು 108ರ ವ್ಯಾಪ್ತಿಯ ಸ್ವತ್ತಗಳ ಹಾತಾ ವರ್ಗಾವಣೆ, ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವ ಸಂಬಂಧ ಹಾಗೂ ಸ್ವತ್ತಗಳ ತೆರಿಗೆ ನಿರ್ಧರಿಸಿದ ವಿರುದ್ಧ ಸಲ್ಲಿಸಲಾದ ಮೇಲ್ಮೈಗಳನ್ನು ಸ್ವೀಕರಿಸಿ ಸದರಿ ಅಜ್ಞಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು.

8. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿರ್ಣಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ವ್ಯಕ್ತಿಗಳ ಮೌಳನೊಂಡ ಮಂಡಳಿಗಳ, ಷರತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೀಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೇಯೇ ಅಥವಾ ಅಂತಹ ಸಭೀಗಳ ನಡವಳಿಗಳು ಸಾರ್ವಜನಿಕರಿಗೆ ದೋರೆಯುತ್ತವೇಯೇ ಎಂಬುವುದರ ವಿವರ ಹಣ್ಣಿಕೆಯನ್ನು

ಸರ್ಕಾರದ ಆದೇಶದಂತೆ ಮಹಾನಗರ ಪಾಲಿಕೆಯ ಕಾರ್ಯವೈಲರಿಯ ಬಗ್ಗೆ ವಾರ್ಡ್ ಸಮಿತಿಗಳನ್ನು ರಚಿಸಿದ್ದು, ಇದರಲ್ಲಿ ಚುನಾಯಿತ ಪ್ರತಿನಿಧಿಗಳಾದ ನಗರ ಸಭಾ ಸದಸ್ಯರು, ನಾಮ ನಿದೇಶಶಿತ ವಾರ್ಡ್ ಸಮಿತಿ ಸದಸ್ಯರು ಹಾಗೂ ಸಂಘ ಸಂಸ್ಥೆಯವರು ಸದಸ್ಯರುಗಳಾಗಿದ್ದು, ತಿಂಗಳಿಗೆಂಪ್ಯೂ ಸಭೆ ಸೇರಿ ಕುಂದುಕೊರತೆಗಳ ಬಗ್ಗೆ ಜಚ್ಚೆ ನಡೆಸಿ ಸಲಹೆಗಳನ್ನು ನೀಡಲಾಗುವುದು. ಈ ಸಭೀಗಳು ಸಾರ್ವಜನಿಕರಿಗೂ ಮುಕ್ತವಾಗಿರುತ್ತದೆ ಹಾಗೂ ಸದರಿ ಸಭೀಗಳ ನಡವಳಿಕೆಗಳು ಸಾರ್ವಜನಿಕರಿಗೆ ಲಭ್ಯವಿರುತ್ತದೆ.

#### 9. ಕಳೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಘರ್ನದ ನಿದೇಶಶಿಕೆ :

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಕಳೇರಿ ವಿಜಾಸ	ದೂರವಾಣಿ
1	ಶ್ರೀ. ಎನ್. ಸುರೇಶ,(ಪ್ರಭಾರ) ಸಹ ಕಂದಾಯ ಅಧಿಕಾರಿ ಶ್ರೀರಾಮಮಂದಿರ ವಲಯ	ಸಂಪಿಗೆ ರಸ್ತೆ ಭಾಷ್ಯಾಂ, ಪಾರ್ಕ್ ಬೆಂಗಳೂರು – 21	22975638
2	ಶ್ರೀಮತಿ. ಟಿ. ಲಲಿತ ವ್ಯವಸ್ಥಾಪಕರು	ಸಂಪಿಗೆ ರಸ್ತೆ ಭಾಷ್ಯಾಂ, ಪಾರ್ಕ್ ಬೆಂಗಳೂರು – 21	22975638
3	ಎಂ. ಹೈ. ಕವಿತ ಪ್ರ.ದ.ನು.	ಸಂಪಿಗೆ ರಸ್ತೆ ಭಾಷ್ಯಾಂ, ಪಾರ್ಕ್ ಬೆಂಗಳೂರು – 21	22975638
4	ಶ್ರೀ.ಎನ್. ನಿಂಗರಾಜು ದ್ವ.ದ.ಗು	ಸಂಪಿಗೆ ರಸ್ತೆ ಭಾಷ್ಯಾಂ, ಪಾರ್ಕ್ ಬೆಂಗಳೂರು – 21	22975638
5	ಶ್ರೀ.ಗಂಗಾಧರ್ ದ್ವ.ದ.ನು	ಸಂಪಿಗೆ ರಸ್ತೆ ಭಾಷ್ಯಾಂ, ಪಾರ್ಕ್ ಬೆಂಗಳೂರು – 21	22975638
6	ಶ್ರೀ.ಪಿ.ಮಂಜುನಾಥ ಸ್ವಾಮಿ ದ್ವ.ದ.ನು	ಸಂಪಿಗೆ ರಸ್ತೆ ಭಾಷ್ಯಾಂ, ಪಾರ್ಕ್ ಬೆಂಗಳೂರು – 21	22975638
7	ಶ್ರೀ.ಯತಿರಾಜ್ ಮೌಲ್ಯ ಮಾಪಕರು	ಸಂಪಿಗೆ ರಸ್ತೆ ಭಾಷ್ಯಾಂ, ಪಾರ್ಕ್ ಬೆಂಗಳೂರು – 21	22975638
8	ಶ್ರೀ.ಜಿ.ಮೂತ್ರಿ ಕಂದಾಯ ಪರಿವೀಕ್ಷಕರು	ಸಂಪಿಗೆ ರಸ್ತೆ ಭಾಷ್ಯಾಂ, ಪಾರ್ಕ್ ಬೆಂಗಳೂರು – 21	22975638
9	ಶ್ರೀ.ಆರ್.ನರಸಿಂಹಾಚಾರಿ	ಸಂಪಿಗೆ ರಸ್ತೆ ಭಾಷ್ಯಾಂ, ಪಾರ್ಕ್ ಬೆಂಗಳೂರು – 21	22975638

	ಕಂದಾಯ ಪರಿವೀಕ್ಷಕರು	ಬೆಂಗಳೂರು – 21	
10	ಶ್ರೀ. ಸಿ.ಜಿ.ಜನಾದ್ವನ್ ಕಂದಾಯ ಪರಿವೀಕ್ಷಕರು	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್‌ ಬೆಂಗಳೂರು – 21	22975638
11	ಶ್ರೀ. ಡಿ. ಬಸವಯ್ಯ ಕಂದಾಯ ಪರಿವೀಕ್ಷಕರು	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
12	ವಿ. ಶೈತಾ ಕಂದಾಯ ವಸೂಲಿಗಾರರು ನಾಗರೀಕ ಸೇವಾ ಕೇಂದ್ರ	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
13	ಶ್ರೀ.ಡಿ. ರಾಜಶೇಖರ್ ಕಂದಾಯ ವಸೂಲಿಗಾರರು	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
14	ಶ್ರೀ.ಹೆಚ್.ಸಿ.ಕಿರಣ್ ಕುಮಾರ್ ಕಂದಾಯ ವಸೂಲಿಗಾರರು	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
15	ಶ್ರೀ.ಎಂ. ರಮೇಶ್ ಕಂದಾಯ ವಸೂಲಿಗಾರರು	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
16	ಶ್ರೀ.ಹೆಚ್.ಮಹೇಶ್ ಕಂದಾಯ ವಸೂಲಿಗಾರರು	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
17	ಕು: ಜೆ .ವಿಭಾ ಕಂದಾಯ ವಸೂಲಿಗಾರರು	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
18	ಶ್ರೀ.ಎಂ. ಶ್ರೀನಿವಾಸ್ ಕಂದಾಯ ವಸೂಲಿಗಾರರು	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
19	ಶ್ರೀ.ಸಿ. ರಾಮಚಂದ್ರಯ್ಯ ಕಂದಾಯ ವಸೂಲಿಗಾರರು	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
20	ಶ್ರೀ.ಅಳಸೀಂಗ್ರೆಯ್ಯ್ ನಾ.ದ.ನ್	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
21	ಶ್ರೀಮತಿ. ನಾರಾಯಣಮ್ಮೆ ಪೌರ ಸಾಮೀಕ್ ಶಿ.ಡಿ.ಡಿ)	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638
22	ಶ್ರೀ.ಶಂಕರ್, ಜಪ್ಪಿ ಸಹಾಯಕ	ಸಂಪಿಗೆ ರಸ್ತೆ ಭಾಷ್ಯಾರ್ಥ, ಪಾರ್ಕ್ ಬೆಂಗಳೂರು – 21	22975638

10. ನಿಯಮಾನುಸಾರ ಅಧಿಕಾರಿಗಳು ಮತ್ತು ಸಿಬ್ಬಂಡಿ ವರ್ಗದವರು ಪಡೆಯುತ್ತಿರುವ ಮಾಸಿಕ ವೇತನದ ವಿವರಗಳು :

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ವೇತನ ಶೈಲಿ	ಮೂಲ ವೇತನ
1	ಶ್ರೀ. ಎನ್. ಸುರೇಶ್ ಸಹ ಕಂದಾಯ ಅಧಿಕಾರಿ (ಪ್ರಭಾರ) ಶ್ರೀರಾಮಮಂದಿರ ವಲಯ	11400–21800	11600–00
2	ಶ್ರೀಮತಿ. ಟಿ. ಲಲಿತ ವ್ಯವಸಾಯಕರು	10000–18150	10250–00
3	ಎಂ. ಪ್ರೀ. ಕವಿತ್ ಪ್ರ.ದ.ಗು.	7275–13350	7450–00
4	ಶ್ರೀ.ಯತೀರಾಜ್ ವಾಲ್ಯುಮಾಪಕರು ವಾಡ್‌ 97	10000–18150	10250–00
5	ಶ್ರೀ.ಆರ್.ನರಸಿಂಹಾಚಾರಿ ಕಂದಾಯ ಪರಿವೀಕ್ಷಕರು ವಾಡ್‌ 108	10000–18150	10000–00
6	ಶ್ರೀ.ಜಿ.ಮೂರ್ತಿ ಕಂದಾಯ ಪರಿವೀಕ್ಷಕರು ವಾಡ್‌ 108	7275–13350	8000–00
7	ಶ್ರೀ.ಸಿ.ಜಿ.ಜನಾದನ್ ಕಂದಾಯ ಪರಿವೀಕ್ಷಕರು ವಾಡ್‌:98	7275–13350	9050–00
8	ಶ್ರೀ.ಡಿ.ಬಸವಯ್ಯೆ ಕಂದಾಯ ಪರಿವೀಕ್ಷಕರು ವಾಡ್‌:97	7275–13350	10500–00
9	ಶ್ರೀ.ಎನ್. ನಿಂಗರಾಜು ದ್ವಿ.ದ.ಗು ವಾಡ್‌:108	5800–10500	6000–00
10	ಶ್ರೀ. ಎನ್.ಪಿ. ಗಂಗಾಧರ ದ್ವಿ.ದ.ಗು ವಾಡ್‌:97	5800–10500	5900–00
11	ಶ್ರೀ.ಪಿ. ಮಂಜುನಾಥಸ್ವಾಮಿ ದ್ವಿ.ದ.ಗು ವಾಡ್‌:98	5800–10500	6000–00
12	ವಿ. ಶೈತಾ ಕಂದಾಯ ವಸೂಲಿಗಾರರು	5800–10500	5900–00
13	ಶ್ರೀ.ಡಿ. ರಾಜಶೇಖರ್ ಕಂದಾಯ ವಸೂಲಿಗಾರರು ವಾಡ್‌ 108	5800–10500	6650–00
14	ಶ್ರೀ.ಹೆಚ್.ಸಿ.ಕಿರಣ್ ಕುಮಾರ್ ಕಂದಾಯ ವಸೂಲಿಗಾರರು ವಾಡ್‌ 108	5800–10500	6000–00
15	ಶ್ರೀ.ಎಂ. ರಮೇಶ್ ಕಂದಾಯ ವಸೂಲಿಗಾರರು ವಾಡ್‌ 108	5800–10500	5800–00
16	ಶ್ರೀ.ಹೆಚ್. ಮಹೇಶ್	5800–10500	5900–00

	ಕಂದಾಯ ವಸೂಲಿಗಾರರು ವಾಡ್‌ 98		
17	ಕು. ಜೀ. ವಿಭಾ ಕಂದಾಯ ವಸೂಲಿಗಾರರು ವಾಡ್‌ 98	5800–10500	5800–00
18	ಶ್ರೀ.ಸಿ.ರಾಮಚಂದ್ರಯ್ಯ ಕಂದಾಯ ವಸೂಲಿಗಾರರು ವಾಡ್‌ 97	5800–10500	6000–00
19	ಶ್ರೀ.ಎಂ. ಶ್ರೀನಿವಾಸ್ ಕಂದಾಯ ವಸೂಲಿಗಾರರು ವಾಡ್‌ 97	5800–10500	6250–00
20	ಎಸ್.ಸಿ.ಚನ್ನರಸಯ್ಯ ನಾ.ದ.ನೌ	5800–10500	8200–00
21	ಶ್ರೀ. ಹೆಚ್.ಸಿ.ಅಳಸೆಂಗ್ರೆಯ್ಯ ನಾ.ದ.ನೌ	5800–8200	8000–00
22	ಶ್ರೀ ಎ.ಸಂಪತ್ತ್ ಕುಮಾರ್ ನಾ.ದ.ನೌ	4800–7275	4800–00
23	ಶ್ರೀ.ಶಂಕರ್ ಜಿಟ್ ಸಹಾಯಕ	5200–8200	7100–00

11. 2008-09ನೇ ಯಾವ ಆಯವ್ಯಾದಲ್ಲಿ ಲೆಕ್ಕ ಶೀಳಿಂಕೆಯಡಿಯಲ್ಲಿ ನಿಗದಿ ಪಡಿಸಲಾದ ಅನುದಾನ ವಿವರಗಳು :

- 8 – ಕಂದಾಯ
- ೧ – ವೇತನಗಳು
- ೧ – ಅಧಿಕಾರಿಗಳ ವೇತನ
- ೨ – ಸಿಬ್ಬಂದಿಗಳ ವೇತನ

12. ಹಂಜಿಕೆ ಮಾಡಲಾದ ಮೊಬಲಗನ್ನೀಂಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಅಂತಹ ಕಾರ್ಯಕ್ರಮಗಳ ಫಲಾನಿಭವಿಗಳ ವಿವರಗಳನ್ನು :

ಯಾವುದು ಇಲ್ಲ.

13 ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು :

ಯಾವುದು ಇಲ್ಲ.

14 ಅದರ ಬಳ ಅಭ್ಯೂತಿರುವ ಅಥವಾ ಅದು ಹೊಂದಿರುವ ವಿದ್ಯಾನ್ಯಾನ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳನ್ನು :

ಯಾವುದು ಇಲ್ಲ.

15. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದೆಲ್ಲ ಅದರ ಕೆಲಸದ ಸಮಯವನ್ನೊಂಬತ್ತಿಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಉಳಿದ್ದೀರುವ ಸೌಲಭ್ಯಗಳ ವಿವರಗಳನ್ನು :

ಯಾವುದು ಇಲ್ಲ.

16. ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳು :

ಸಹ ಕಂದಾಯ ಅಧಿಕಾರಿ, ಶ್ರೀರಾಮಮಂದಿರ ವಲಯ, ಭಾಷ್ಯಂ ಹಾಕ್ಕೆ, ಬೆಂಗಳೂರು ಮಹಾನಗರ ಪಾಲಿಕೆ.

17. ನಿಯಮಿಸನಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂಥಿನವರೆಗೆ ಪರಿಷ್ಕರಿಸತಕ್ಕದ್ದು :

ಪಾಲಿಕೆ ವರ್ತಿಯಿಂದ ಯಾವುದಾದರೂ ಮಾಹಿತಿಗಳನ್ನು ನಿಗದಿಗೊಳಿಸಿದಲ್ಲಿ ಅದನ್ನು ಅಳವಡಿಸಲಾಗುವುದು.

ಸಹ ಕಂದಾಯ ಅಧಿಕಾರಿ  
ಶ್ರೀರಾಮಮಂದಿರ ವಲಯ  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ